

February 05, 2021

To

BSE Limited Department of Corporate Services Listing Department P J Towers, Dalal Street, Mumbai - 400001 <i>Scrip Code: 542367</i>	National Stock Exchange of India Limited Listing Department, Exchange Plaza, Plot no. C/1, G Block, Bandra-Kurla Complex, Bandra (E), Mumbai - 400051 <i>Scrip Symbol: XELPMOC</i>
--	--

Dear Sir/Madam,

Sub: Intimation under Regulation 30 and Regulation 47(3) of SEBI (Listing Obligations and Disclosure Requirements) Regulations, 2015 (“Listing Regulations”)

In accordance with Regulation 30 and Regulation 47(3) of Listing Regulations, please find enclosed herewith copy of advertisements giving information of the financial results as specified in Regulation 33 of Listing Regulations.

The above mentioned advertisement is published in Financial Express (English Newspaper) & Hosadigantha (Kannada Newspaper) on February 05, 2021.

The same has also been uploaded on the Company's website which may be viewed at <https://www.xelpmoc.in/investorrelations>.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar
Company Secretary
Encl: As above



XELPMOC DESIGN AND TECH LIMITED

Regd & Corp Address: #17, 4th Floor, Agies Building, 1st A Cross, 5th Block, Koramangala, Bengaluru - 560034
Phone number: 080 4370 8160 | Website: www.xelpmoc.in | Email: vaishali.kondbhar@xelpmoc.in

CIN NO: L72200KA2015PLC082873 | GST NO: 29AAACX1880G1Z5

ROYAL INDIA CORPORATION LIMITED
 Regd. Off: 62, 6th Floor, C-Wing, Mittal Tower, Nariman Point, Mumbai - 400 021.
 CIN: L45400MH1984PLC032274, Website: www.ricl.in, Email: info@ricl.in

EXTRACT OF STANDALONE UNAUDITED FINANCIAL RESULTS FOR THE QUARTER ENDED 31ST DECEMBER, 2020

Sl. No.	Particulars	For the Quarter Ended			For the Year Ended
		Unaudited Three Months ended 31.12.2020	Unaudited Preceding Three Months ended 30.09.2020	Unaudited Corresponding three months ended 31.12.2019	31.03.2020
1.	Income				
(a)	Revenue from operations	1.31	87.51	443.36	20,069.10
(b)	Other income	0.81	0.70	2.36	30.82
	Total income	10.92	97.21	451.62	20,099.92
2.	Expenses				
(a)	Cost of materials consumed	-	86.79	376.17	20,099.92
(b)	Purchases of traded goods	-	-	-	-
(c)	Increase/decrease in inventories of finished goods, work-in-process and traded goods	0.97	(26.47)	34.63	(314.55)
(d)	Excise duty	-	-	-	-
(e)	Employee benefits expense	2.13	4.99	2.70	30.24
(f)	Finance costs	298.07	291.37	273.07	1,079.81
(g)	Depreciation and amortization expense	0.02	0.01	0.10	0.10
(h)	Other expenses	4.09	4.68	107.78	1,003.39
	Total expenses	311.78	303.98	796.37	21,844.66
	Profit before tax (1-2)	(200.86)	(206.78)	(344.75)	(1,844.74)
3.	Tax Expenses	-	-	-	-
	Current Tax	-	-	-	322.06
	Deferred Tax	-	-	-	322.06
	Total Tax Expenses	(300.86)	(286.78)	(344.75)	(1,522.80)
4.	Net Profit for the period (3-4)	-	-	-	-
5.	Other comprehensive income not to be reclassified to profit or loss in subsequent periods	-	-	-	-
(a)	Re-measurement gains/(losses) on defined benefit obligations	-	-	-	-
(b)	Income tax relating to items not to be reclassified to profit or loss in subsequent periods	-	-	-	-
	Total comprehensive income for the period (5-5)	(300.86)	(286.78)	(344.75)	(1,522.80)
6.	Other Comprehensive Income (OCI)	-	-	-	-
	Basic (amount in ₹)	(1.30)	(1.16)	(1.49)	(6.60)
	Diluted (amount in ₹)	(1.30)	(1.16)	(1.48)	(6.60)

Notes: The above is an extract of the detailed format of Quarterly Unaudited Financial Results ended 31st December, 2020 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results is available on the websites of the Stock Exchange and the Company on www.ricl.in. The Auditors of the Company have limited reviewed the above Financial Results.

For Royal India Corporation Limited
 Mr. Nishu Gauri (Managing Director)
 DIN: 08149025

Place: Mumbai
 Date: February 04, 2021

indianexpress.com

I arrive at a conclusion not an assumption.

Inform your opinion with detailed analysis.

The Indian EXPRESS
 JOURNALISM OF COURAGE

KONARK SYNTHETIC LTD.
 Regd. Office: B-10, Sector-10, Gurgaon
 CIN: L28200GJ1984PLC000001

NOTICE

Pursuant to the Regulations 29(1)(a) and 47(1)(a) of Securities and Exchange Board of India (Listing Obligations and Disclosure Requirements) Regulations, 2015, notice is hereby given that a meeting of the Board of Directors of the Company will be held on Saturday, 13th February, 2021 inter alia to consider and approve the Un-audited Financial Results of the Company for the quarter ended 31st December, 2020.

Intimation regarding above is also available on (a) Company's website viz. www.konarkgroup.co.in (b) Stock Exchange website viz. www.bseindia.com (scrip code: 514128) For Konark Synthetic Ltd. Sd/- Mehnuddin Khan Company Secretary & Compliance Officer Membership No. A40156

Place : Mumbai
 Date : 04th February, 2021

Taneja Aerospace and Aviation Ltd.
 CIN: L62200TZ1988PLC014460
 Regd. Off: Belagondapalli Village, Thaly Road, Denkanikota Taluk, Krishnagiri Dist. Belagondapalli - 635114 (TN)
 Phone/ Fax: 04347-233508 / 233414
 Email: secretarial@taal.co.in, website: www.taal.co.in

NOTICE

Pursuant to Regulations 29 & 47 of SEBI (LODR) Regulations, 2015, notice is hereby given that a meeting of the Board of Directors of the Company is scheduled to be held on Thursday, February 11, 2021, inter alia, to consider and approve the un-audited financial results (standalone and consolidated) for the quarter and nine months ended December 31, 2020. Further details will be available on Company's website www.taal.co.in & on Stock Exchange's website www.bseindia.com.

For Taneja Aerospace and Aviation Ltd.
 Pune Ramesh Jaiswara
 February 04, 2021 Whole-time Director

PATEL ENGINEERING LTD.
 Regd. Office: Patel Estate Road, Jogeshwari (W), Mumbai-400102
 Tel No. +91 22 26767500, Fax +91 22 26782455, Email: investors@pateleng.com; Website: www.pateleng.com | CIN: L99999MH1949PLC007039

NOTICE

Pursuant to Regulation 29 read with Regulation 47 of the SEBI (LODR) Regulations 2015, Notice is hereby given that the meeting of the Board of Directors of the Company will be held on Friday, February 12, 2021, inter alia, to consider and approve the Unaudited (Standalone & Consolidated) Financial Results of the Company for quarter and nine months ended December 31, 2020.

The Notice is also available on the website of the Company www.pateleng.com and on the websites of Stock Exchanges where the shares of the Company are listed at www.bseindia.com (Scrip code: 531120) and www.nseindia.com (Trading Symbol: PATELENG)

For Patel Engineering Ltd
 Sd/- Shobha Shetty
 Company Secretary

Mumbai
 February 04, 2021

TAAL Enterprises Limited
 CIN: L62200TN2014PLC096373
 Regd Off : 2nd Floor, MMPDA Towers, 184, Royapettah High Road, Chennai-600014
 Phone: +91-44 4350 8393
 Email: secretarial@taalent.co.in
 Website: www.taalent.co.in

NOTICE

Pursuant to Regulations 29 and 47 of the SEBI (LODR) Regulations, 2015, Notice is hereby given that a meeting of the Board of Directors of the Company is scheduled to be held on Thursday, February 11, 2021, inter alia, to consider and approve the un-audited financial results (standalone and consolidated) for the quarter and nine months ended December 31, 2020. The information contained in this notice is also available on the Company's website www.taalent.co.in and on the website of the Stock Exchange www.bseindia.com.

For TAAL Enterprises Limited
 Sd/- Sourabh Sonawane
 Company Secretary

Pune
 February 04, 2021

SRI ADHIKARI BROTHERS TELEVISION NETWORK LIMITED
 CIN: L32200MH1994PLC083853
 Regd. Off.: 6th Floor, Adhikari Chambers, Oberoi Complex, New Link Road, Andheri (West), Mumbai 400 053. E-mail: investorservices@adhikaribrothers.com
 Website: www.adhikaribrothers.com, Tel: 022 - 4023 0000; Fax: 022 - 2639 5459

NOTICE

Notice is hereby given pursuant to Regulations 29 and 47 of SEBI (Listing Obligations and Disclosure Requirements) Regulations, 2015, that a meeting of the Resolution Professional (RP) Committee will be held on Wednesday, February 10, 2021 to consider and approve inter alia the Standalone and Consolidated Un-Audited Financial Results of the Company for the quarter and nine months ended December 31, 2020.

The information is also available on the websites of BSE Limited (www.bseindia.com) and National Stock Exchange of India Limited (www.nseindia.com) where the shares of the Company are listed and is also available on the website of the Company viz. www.adhikaribrothers.com.

For Sri Adhikari Brothers Television Network Limited,
 Sd/- Komal Jhamnani
 Company Secretary & Compliance Officer

Place : Mumbai
 Date : February 5, 2021

Kothari Group
GILLANDERS ARBUTHNOT AND COMPANY LIMITED
 Registered Office: C-4 Gillander House, Netaji Subhas Road, Kolkata - 700001
 CIN: L51909WB1935PLC008194, Website: www.gillandersarbuthnot.com
 Telephone No. 033-2230-2331 (6 Lines), Fax No. 033-2230-4185
 E-mail: secretarial@gillandersarbuthnot.com

NOTICE

Notice is hereby given pursuant to Regulation 29(1)(a) read with Regulation 47 of SEBI (Listing Obligations and Disclosure Requirements) Regulations, 2015, that a Meeting of the Board of Directors of the Company will be held at its Registered Office on Thursday, the 11th February, 2021, inter alia, to consider, approve and take on record the Unaudited Standalone and Consolidated Financial Results of the Company for the quarter and nine months ended 31st December, 2020 along with the Limited Review Reports thereon.

The said Notice may be accessed on the Company's website at www.gillandersarbuthnot.com and may also be accessed on the Stock Exchange websites at www.bseindia.com and www.nseindia.com.

For Gillanders Arbuthnot And Company Limited
 Sd/- Rajat Arora
 Company Secretary & Compliance Officer

Place: Kolkata
 Date: 4th February, 2021

Godrej Industries Limited
 CIN: L24241MH1988PLC097781
 Registered Office: Godrej One, Pirojshanagar, Eastern Express Highway, Vikhroli (East), Mumbai - 400079, Maharashtra
 Tel: 022 - 2518 8010 Fax: 022 - 25188066
 Email id: investor@godrejind.com; Website: www.godrejindustries.com

NOTICE

Pursuant to Regulations 29 and 47 of the Securities and Exchange Board of India (Listing Obligations and Disclosure Requirements) Regulations, 2015, NOTICE IS HEREBY GIVEN THAT a Meeting of the Board of Directors of the Company is scheduled to be held on Friday, February 12, 2021 to, inter alia, consider and approve the Unaudited Financial Results (Standalone and Consolidated) of the Company for the Quarter and Nine Months ended December 31, 2020, (subject to Limited Review by the Statutory Auditors of the Company), after these results are reviewed by the Audit Committee.

This notice is also available on the website of the Company (www.godrejindustries.com) and on the websites of BSE Limited (www.bseindia.com) and National Stock Exchange of India Limited (www.nseindia.com).

For Godrej Industries Limited
 Sd/- Tejal Jariwala
 Company Secretary & Compliance Officer
 Place : Mumbai
 Date : 05.02.2021 (FCS 9817)

MUTUALFUNDS
 Sahi Hai

uti
 UTI Mutual Fund

Haq, ek behtar zindagi ka.

NOTICE - CUM - ADDENDUM

Change in Face Value of Units of UTI S&P BSE Sensex Next 50 Exchange Traded Fund and UTI Bank Exchange Traded Fund

The face value of units of UTI S&P BSE Sensex Next 50 Exchange Traded Fund and UTI Bank Exchange Traded Fund will be changed as follows as on February 19, 2021 ("Record Date").

Scheme	Face Value (₹)		Unit Creation Size (in units)	
	Existing	Proposed	Existing	Proposed
UTI S&P BSE Sensex Next 50 Exchange Traded Fund	10	1	15,000	1,50,000
UTI Bank Exchange Traded Fund	10	1	10,000	100,000

Accordingly, the NAV per unit of the Scheme(s) will be reset to reflect the change in face value per unit. Consequently, the balance Unit holding of the existing Unit holders under the respective Scheme(s) as per records of the depositories as on February 19, 2021 ("Record Date") will increase proportionately. However, this will not have any impact on the current value of holdings of the Unit holders of the Scheme(s).

In case units held are under pledge / lien or have been frozen or locked pursuant to an order of a government authority or a court, fresh units due to change in face value will be credited in the unit holder's demat account only after pledge / lien is released / vacated and lock / freeze order is vacated or revoked.

In view of the individual nature of tax implications, each Unit holder is advised to consult his or her own tax advisors with respect to the tax implications arising out of the consequences of the said change in face value.

All other features of the above Schemes remain unchanged.

This addendum No. 31/2020-21 is an integral part of the Scheme Information Documents (SID) / Key Information Memoranda (KIM) of the aforesaid Schemes of UTI Mutual Fund and shall be read in conjunction with the SID/KIM.

For UTI Asset Management Company Limited
 Sd/-
 Authorised Signatory

In case any further information is required, the nearest UTI Financial Centre may please be contacted.

Mumbai
 February 04, 2021 Toll Free No.: 1800 266 1230 Website: www.utimf.com

REGISTERED OFFICE: UTI Tower, 'Gr' Block, Bandra Kurla Complex, Bandra (E), Mumbai - 400051, Phone: 022 - 66786666, UTI Asset Management Company Ltd, (Investment Manager for UTI Mutual Fund) E-mail: invest@uti.co.in, (CIN-U65991MH2002PLC137867).

For more information, please contact the nearest UTI Financial Centre or your AMFI/NISM certified Mutual fund distributor, for a copy of Statement of Additional Information, Scheme Information Document and Key Information Memorandum cum Application Form.

Mutual Fund investments are subject to market risks, read all scheme related documents carefully.

ipca
 A dose of life
Ipca Laboratories Limited
 Regd. Office : 48, Kandivli Industrial Estate, Kandivli (W), Mumbai 400 067.
 CIN : L24239MH1949PLC007837, Tel: +91 22 6647 4444, E-mail : investors@ipca.com, Website : www.ipca.com

EXTRACT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2020 (₹ Crores)

Sr. No.	Particulars	Quarter Ended			Nine Months Ended		Year Ended
		Dec 31, 2020 Unaudited	Sept 30, 2020 Unaudited	Dec 31, 2019 Unaudited	Dec 31, 2020 Unaudited	Dec 31, 2019 Unaudited	March 31, 2020 Audited
1	Total Income from operations	1425.21	1376.55	1230.99	4348.25	3628.22	4715.71
2	Net Profit / (Loss) for the period (before Tax, Exceptional and/or Extraordinary items)	324.29	319.29	234.43	1189.15	626.64	738.89
3	Net Profit / (Loss) for the period before tax (after Exceptional and/or Extraordinary items)	324.29	319.29	234.43	1189.15	626.64	738.89
4	Net Profit / (Loss) for the period after tax (after Exceptional and/or Extraordinary items)	267.56	266.70	197.54	979.94	520.51	603.56
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	269.56	266.19	201.05	978.31	522.95	607.09
6	Equity Share Capital	25.37	25.37	25.27	25.37	25.27	25.27
7	Other Equity (excluding revaluation reserve)	-	-	-	-	-	3590.27
8	Share Warrant	-	-	-	-	-	11.94
9	Earnings per share of ₹/- each (not annualised):						
	Basic (₹)	21.09	21.08	15.63	77.42	41.20	47.77
	Diluted (₹)	21.09	21.08	15.63	77.42	41.18	47.73

Notes:
 1 The above is an extract of the detailed format of Financial Results for the Quarter and Nine Months ended on December 31, 2020 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of these Financial Results are available on the Stock Exchange websites (www.bseindia.com and www.nseindia.com) and on the website of the Company (www.ipca.com).
 2 Additional information on Standalone Unaudited Financial Results is as follows:

Sr. No.	Particulars	Quarter Ended			Nine Months Ended		Year Ended
		Dec 31, 2020 Unaudited	Sept 30, 2020 Unaudited	Dec 31, 2019 Unaudited	Dec 31, 2020 Unaudited	Dec 31, 2019 Unaudited	March 31, 2020 Audited
1	Total Income from operations	1330.87	1312.77	1156.70	4140.57	3414.03	4432.12
2	Profit before Tax	315.26	327.09	233.11	1194.29	627.80	784.97
3	Profit after Tax	259.97	275.68	196.63	989.29	524.70	652.46

By Order of the Board
 For Ipca Laboratories Limited
 Premchand Godha
 Chairman & Managing Director
 (DIN 00012691)

Place : Mumbai
 Date : February 4, 2021

H S INDIA LTD.
 CIN: L55100MH1989PLC053417
 Reg. Off.: Unit No. 202, Moraya Blue Moon, Off New Link Road, Andheri West, Mumbai - 400 053, Maharashtra.
 Tel: 022-49240174
 Email: hsindialimited@gmail.com, Website: www.hsindia.in

NOTICE

Notice, pursuant to Regulation 29(1)(a) read with Regulation 47 of the SEBI (Listing Obligations and Disclosure Requirements) Regulations, 2015, is hereby given that a meeting No. 2020-21/5 of the Board of Directors of the Company will be held on Saturday, 13th February, 2021 at 11.30 a.m. at registered office of the Company, inter alia, to consider and approve the Statement of Un-audited Financial Results for the quarter and nine months ended on 31.12.2020.

The Notice is also available on the Company's website www.hsindia.in and on the website of the BSE Ltd. at www.bseindia.com.

FOR H S INDIA LIMITED
 Sd/- HITESH LIMBANI
 Company Secretary
 Place: Surat
 Date: 04.02.2021

{xelp}
XELPMOC DESIGN AND TECH LIMITED
 CIN: L72200KA2015PLC082873
 Registered Office: #17, 4th Floor, Agies Building, 1st 'A' Cross, 5th Block, Koramangala, Bengaluru - 560 034, Karnataka, India. Tel. No: 080 4370 8360; E-mail: vaishali.kondbhar@xelpmoc.in; Website: www.xelpmoc.in

Statement of unaudited standalone and consolidated financial results for the quarter and nine months ended December 31, 2020 (Rupees in 1000's except per share data)

Sl. No.	Particulars	Standalone				Consolidated			
		Quarter ended December 31, 2020 (Unaudited)	Nine months ended December 31, 2020 (Unaudited)	Quarter ended December 31, 2019 (Unaudited)	Year ended March 31, 2020 (Audited)	Quarter ended December 31, 2020 (Unaudited)	Nine months ended December 31, 2020 (Unaudited)	Quarter ended December 31, 2019 (Unaudited)	Year ended March 31, 2020 (Audited)
1	Income from operations	35,295.74	1,05,097.40	21,316.48	81,113.29	35,295.74	1,05,097.40	21,316.48	81,113.29
2	Net Profit for the period (before Tax, Exceptional and/or Extraordinary items)	10,656.15	43,876.17	(2,577.72)	(20,711.15)	10,561.46	43,694.31	(2,650.92)	(21,133.80)
3	Net Profit for the period before tax (after Exceptional and/or Extraordinary items)	10,656.15	43,876.17	(2,577.72)	(20,711.15)	10,561.46	43,694.31	(2,650.92)	(21,133.80)
4	Net Profit for the period after tax (after Exceptional and/or Extraordinary items)	10,089.59	42,517.58	(1,503.56)	(21,308.74)	9,994.90	42,335.72	(1,576.76)	(21,731.39)
5	Total Comprehensive Income for the period [Comprising Profit for the period (after tax) and Other Comprehensive Income (after tax)]	10,089.59	1,09,782.78	(1,585.12)	42,406.59	9,994.90	1,09,600.92	(1,658.32)	41,983.94
6	Equity share capital	1,37,052.98	1,37,052.98	1,37,052.98	1,37,052.98	1,37,052.98	1,37,052.98	1,37,052.98	1,37,052.98
7	Reserves excluding revaluation reserves as per the balance sheet of the previous year	-	-	-	3,11,886.85	-	-	-	3,11,330.81
8	Earnings per share of (Rs. 10 each) **								
	a) Basic (Rs.)	0.74	3.10	(0.11)	(1.55)	0.73	3.09	(0.12)	(1.59)
	b) Diluted (Rs.)	0.73	3.10	(0.11)	(1.55)	0.73	3.09	(0.12)	(1.59)

**EPS is not annualized for the quarter and nine months ended December 31, 2020 and quarter and nine months ended December 31, 2019.

Notes:
 1 The above is an extract of the detailed format of Quarterly and Nine months ended 31st December 2020 Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) www.bseindia.com and www.nseindia.com and on the website of the Company www.xelpmoc.in under Investor Relation Section.
 2 The Company has obtained approval of 100% present and voting shareholders for variation of the objects of the IPO (Initial Public offerings) in the Annual General Meeting of the company held on 30th September 2020. The details of variation and the utilisation of the unutilised amount upon variation of the objects as approved by the members and details of utilisation of IPO proceeds are as under:

Original objects of the issue	Projected Utilisation of Fund as per Prospectus	Utilised as per Prospectus as on September 30, 2020	Unutilised as on September 30, 2020	Amount altered upon variation of Objects and details thereto	Objects of the issue upon variation	Amount available for utilization upon variation	Utilised during the quarter ended December 31, 2020	Utilisation upto December 31, 2020	Unutilised amount as on 31st December 2020
Purchase of IT hardware and network equipments for development centers in Kolkata and Hyderabad.	54,875.19	1,261.79	53,613.40	45,000 towards funding working capital requirements of the Company 8,613.40 towards purchase of IT hardware and network equipments for development centers in Kolkata and Bangalore	Purchase of IT hardware and network equipments for development centers in Kolkata and Bangalore	8,613.40	-	1,261.79*	8,613.40
Purchase of fit outs for new development centers in Kolkata and Hyderabad.	40,862.50	719.79	40,142.71	40,142.71 towards funding working capital requirements of the Company	-	-	-	719.79*	-
Funding working capital requirements of the Company.	60,000.00	41,677.03	18,322.97	-	Funding working capital requirements of the Company.	1,03,465.68	-	41,677.03*	1,03,465.68
General corporate purposes (including savings in other related expenses)	45,729.49	35,526.93	10,202.56	-	General Corporate purposes	10,202.56	1,000	36,526.93*	9,202.56
Total	2,01,467.18	79,185.54	1,22,281.64	93,756.11		1,22,281.64	1,000	80,185.54	1,21,281.64

*Utilised as per the Original objects of the Issue

3. The statement of unaudited financial results for the quarter and nine months ended December 31, 2020 has been reviewed by the Audit Committee and approved by the Board of Directors at their respective meetings held on February 03, 2021. The Statutory Auditors have conducted a "Limited review" of these results in terms of Regulation 33 of SEBI (Listing Obligations and Disclosure Requirements) Regulations 2015.

For and on behalf of the board of directors of Xelpmoc Design and Tech Limited
 Sd/- Srinivas Koora
 Whole Time Director and Chief Financial Officer
 DIN: 07227584

Place : Hyderabad
 Date : February 03, 2021

JK AGRI GENETICS LTD.
 Regd. Office : 7, Council House Street, Kolkata - 700 001
 Admn. Office : 1-10-177, 4th Floor, Varun Towers, Begumpet, Hyderabad - 500 016
 CIN : L01400WB2000PLC091286
 Website : www.jkagri.com, E-mail : info@jkagri.com, Ph. : 040-66316858, Fax : 040-27764943

Extract of Unaudited Financial Results for the Quarter and Nine Months ended 31st December, 2020 (₹ in Lacs)

PARTICULARS	Quarter Ended (Unaudited)		Nine Months Ended (Unaudited)	

